



2005ರಲ್ಲಿ ಹಾಲ್ತೋಡು ಮದಗದಿಂದ ಹಿಲಿಯಾಗಿ ಶಾಲೆವರೆಗೆ ನೀರು ಪರಿಯುತ್ತಿದ್ದ ಕಣ ತೋರಿಸುತ್ತಿರುವ ಅವಸ್ಥೆ ಪಂಚಾಯತ್ತು ಅಧ್ಯಕ್ಷ ಸುರೇಂದ್ರ ಶೆಟ್ಟಿ

ಜಲಮಟ್ಟವನ್ನು ಎತ್ತಿರಿಸಿಕೊಡುವ ಮಹತ್ವಾಯಿ ಮುಗಿಸಿರುತ್ತದೆ. ವಾಸ್ತವವಾಗಿ ಅದು ತಲೆಕೊಳ್ಳ ಅಥವಾ ಜಲವಿಚ್ಛಾನದ ಭಾಷೆಯಲ್ಲಿ ಇಂಗಳೊಳಿದ (ಪಕೋಲೆಶನ್ ಪಾಂಡ್) ಕೆಲಸ ಮಾಡುತ್ತದೆ.

ಕೇರಳದ ಕಾಸರಗೋಡು, ಕನ್ನಡಕದ ದಾಖಿಲೆ ಕ್ಷೇತ್ರದ ಮತ್ತು ಉಡುಪಿ - ಈ ಮೂರು ಕರಾವಳಿ ಜಿಲ್ಲೆಗಳಲ್ಲಿ ಸಾವಿರಾರು ಮದಗಗಳೇ. ಆದರೆ ಉಡುಪಿ ಜಿಲ್ಲೆಯ ಮದಗಗಳು ತಂಬ ವಿಶಿಷ್ಟ. ಈ ಜಿಲ್ಲೆಯ ಭೌಗೋಳಿಕ ರಚನೆಯೂ ಸ್ವಲ್ಪ ಭಿನ್ನ. ಕಾಸರಗೋಡು, ದ.ಕ. ಜಿಲ್ಲೆಗಳಂತೆ ಇಲ್ಲಿನವು ತಂಬ ಏರು ಇರುವ ಗುಡ್ಡಗಳಲ್ಲ. ಇಲ್ಲಿನ ಮದಗಗಳಲ್ಲಿ ಗಾತ್ರದಲ್ಲಿ ತಂಬ ದೊಡ್ಡದಾದುವೂ ಹಲವು ಇವೆ. ಗ್ರಾಮಗಳಲ್ಲಿ ಚೆಕ್ಕಪುಟ್ಟ ಮದಗಗಳ ಸಾಂದೃತೆಯೂ ಹೆಚ್ಚು.

ಉಳಿದರಡು ಜಿಲ್ಲೆಗಳಿಗಿಂತ ಕಡಿಮೆ ಯಾತ್ರಾದಲ್ಲಿ ಈ ಜಿಲ್ಲೆಯ ಮದಗಗಳ ಹೂಳಿತ್ತಿ ಸಮುದಾಯಕ್ಕೆ ಪ್ರಯೋಜನ ಸಿಗುವಂತೆ ಮಾಡಬಹುದು. ಪ್ರತಿ ಮದಗಗಳ ಮಳೆರಿಗಿಂಬಿ ಕೊಡುವುದರ ಮೂಲಕ ದೊಡ್ಡ ರೀತಿಯಲ್ಲಿ ಸಮುದಾಯೋಪಯೋಗಿ ಆಗಬಹುದು.

ಸುತ್ತಲೆನ ಸಮಾಜಕ್ಕೆ ಅನುಭವ್ಯತೆ ಮತ್ತು ನೀರನಿತ್ಯಿತ ದಯವಾಲಿಸಿದ ಮದಗಗಳು ಇಂದು ಜನಮನದಿಂದ ಬಹುತೇಕ ಮರೆಯಾಗಿವೆ. ‘ನಿಮೂರಾಲ್ಲಿ ಮದಗಗಳವೇಯೇ ಇದ್ದರೆ ಎಲ್ಲಾಲ್ಲಿರು’ ಎಂಬ ಪ್ರತ್ಯೇಕ ಮದಗಗಳ ಕೆಳಗಿನವರಿಗೆ ಕೇಳಿದರೆ

ಅವರು ತಡವರಿಸುವುದೇ ಹೆಚ್ಚಿ! ಪಂಚಾಯತ್ತು ಸದಸ್ಯರನ್ನು ಬಿಡಿ, ಹಲವು ಪಂಚಾಯತ್ತು ಅಡ್ಡಕ್ಕಾಗಿ ತಮ್ಮಲ್ಲಿನ ಮದಗಗಳ ಸಂಖ್ಯೆ, ಮೂಲಭೂತ ವಿವರಗಳೇ ಗೊತ್ತಿಲ್ಲ. ಯಾವ ಪಂಚಾಯತ್ತಿನಲ್ಲೂ ಮದಗಗಳ ಪಟ್ಟಿ ಇದ್ದಾಗಿಲ್ಲ.

ಒಂದು ಹೀಳಿಗೆಯ ಕಾಲ, ಅಂದರೆ 30-35 ವರ್ಷಗಳ ಹಿಂದಿನವರೆಗೂ ಭತ್ತದ ಕ್ಷೇತ್ರಗೆ ನಿರು ಕೊಡುತ್ತಿದ್ದ ಈ ಜಳನಿಗಳನ್ನು ಇಂದು ‘ಹುಡುಕುವುದೇ ಕಷ್ಟ’ ಎನ್ನುವ ಫೀತಿ ಬಂದಧ್ಯ ನಿಜಕ್ಕೂ ದುರಂತ! ಯಾವುದೇ ಹೀಳಿಯ ಪಂಚಾಯತ್ತಿನಲ್ಲೂ ಸಾರ್ವಜನಿಕ ಉದ್ದೇಶಕ್ಕೆ ಈ ಮದಗಗಳನ್ನು ದೊಡ್ಡ ಜಾಗಗಳನ್ನು ಕಾದಿರಿಸುವುದು ಉಂಟಾಗಿತ್ತೇ.

ಚೇಳಿಲೂರು ಮಾಡರಿ

ಸರಕಾರಕ್ಕೆ ಕಾಯದೆ, ಜಾನ್ಯೇಯಿಂದ ತಮ್ಮ

ಮದಗದ ಪುನರುಜ್ಜೀವನ ಮಾಡಲು ಸಾಧ್ಯವೇ? ಚೇಳಿಲೂರು ಗ್ರಾಮದ ಬಾಂಬಿಟ್ಟು ಮದಗ ಈ ಪ್ರಶ್ನೆಗಾಂದು ಉತ್ತಮ ಉತ್ತರ. ಹೂಳು, ಅಂದರೆ ಮಣಿಗೆ ಇಲ್ಲಿ ಸಾಕಷ್ಟು ಬೇಡಿಕೆ ಇದೆ. ಇವನ್ನು ಆಳದ ಪ್ರದೇಶ ಮಜ್ಜಲು - ಲ್ಯಾಂಡ್‌ಫಿಲ್ಲಿಗೆ ಬಳಸುತ್ತಾರೆ. ‘ನಾವು ಮದಗದ ಹೆಚ್ಚು ಹೂಳಿರು ಭಾಗವನ್ನು ಮೂರು ವಿಭಾಗವಾಗಿ ಗುರುತಿಸಿದ್ದೇವು. ಪ್ರತಿಕಾ ಪ್ರಕಟಿಸಿ ಕೊಟ್ಟಿ ಅದನ್ನು ಹರಾಜು ಮಾಡಿದ್ದೇವು. ಇದು ಮಾನಾರಲ್ಲಿ ವರ್ಷಗಳ ಕಾಲ ನಡೆ ಪ್ರತ್ಯೇಯೆ. ಸರಕಾರದಿಂದ ಒಂದು ರೂಪಾಯಿಯೂ ಕೇಳಿದೆ ಮದಗದ ಒಕ್ಕೆ ಪ್ರಮಾಣದ ಹೂಳು ಹೊರಹೊಯಿತು, ಪಂಚಾಯತ್ತಿಗೆ ಅಂದಾಜು 3 ಲಕ್ಷ ರೂ. ಆದಾಯವೂ ಬಂತು’ ಎನ್ನುತ್ತಾರೆ ಬೇಳಾರು ಪಂಚಾಯತ್ತು ಅಧ್ಯಕ್ಷ ಕರುತ್ತಾರೆ ಶೆಟ್ಟಿ.

‘ಆದರೆ ಎಲ್ಲಾ ಕಡೆ ಹೀಗೆ ಮಣಿಗೆ ಬೇಡಿಕೆ ಇಲ್ಲ. ಕೆಲವೇಡೆ ಕೆಸರು ಮಣಿ ಇದೆ. ಅದನ್ನು ಕೇಳುವವರಿಲ್ಲ’ ಎನ್ನುತ್ತಾರೆ ಯಾಡ್ಯಾದಿ ಪಂಚಾಯತ್ತು ಅಡ್ಡಕ್ಕ ಪ್ರಕಾಶ ಶೆಟ್ಟಿ. ‘ಮೇಲುಸ್ವರದ ನಾಲ್ಕೆ ದು ಅಡಿ ಬಿಟ್ಟಿ ಈ ಮಣಿನ್ನೂ ಲ್ಯಾಂಡ್‌ಫಿಲ್ಲಿಂಗೆ ಬಳಸಬಹುದು’ ಎನ್ನುವುದು ಕರುತ್ತಾರೆ ಶೆಟ್ಟಿರ ಸಲಹೆ.

ಕಾಡೂರು ಪಂಚಾಯತ್ತು ಇನ್ನೊಂದು ರೀತಿಯಲ್ಲಿ ಹಾಳುಬಿದ್ದ ಮದಗಗಳನ್ನು ಮರುಬಳಕೆಗೆ ತಂದು ಗೊಂದಿದೆ. ಇವರು ಉದ್ದೋಗ ಭರವಸೆ ಯೋಜನೆಯಡಿ ಬರೆ ಹೊಕ್ಕಿಟ್ಟ ತಂಡಗಳಿಗೆ ಖಿಮಿತ ರೀತಿಯಲ್ಲಿ ಹೂಳಿತ್ತುವ ಕೆಲಸ ಕೊಟ್ಟಿದ್ದಾರೆ. ‘ಹಿಂದಿನ ಸಾಲಿನಲ್ಲಿ ನಾಲ್ಕು, ಕಳೆದ ವರ್ಷ ಮೂರು ಪ್ರಷ್ಟೆ ಮದಗಗಳ ಹೂಳನ್ನು ಅಳ್ಳಿ ಪ್ರಮಾಣದಲ್ಲಿ ಎತ್ತಿಸಿದ್ದೇವೆ’ ಎಂದು ಇಲ್ಲಿನ ಪಂಚಾಯತ್ತು ಅಭಿವೃದ್ಧಿ ಅಧಿಕಾರಿ ಮಹೇಶ್ ವಿವರಿಸುತ್ತಾರೆ. ‘ಎಲ್ಲವೂ 35ರಿಂದ ಮೇಲೆ ಪ್ರಾಯದ ಹೆಣ್ಣುಕ್ಕಳ ಕೆಲಸ. ಹೆಚ್ಚು ಆಳದಿಂದ ಅಗೆದು ಮಣಿ ವ್ಯತ್ತಿಲ್ಲ ಆಗದ ಕಾರಣ ಮೆಟ್ಟಲು ಬಾವಿಯ ರೀತಿಯಲ್ಲಿ ಮಣಿ ವ್ಯತ್ತಿಲ್ಲ ಆದೇಶಿಸಿದ್ದೇವೆ. ಎಲ್ಲವೂ ಒಂದು ಲಕ್ಷ ರೂಪಾಯಿಯ ಒಳಗಿನ ಕಾಮಗಾರಿಗಳು’ ಎನ್ನುತ್ತಾರೆ.

‘ಚೆಕ್ಕ ಪ್ರಾಯೋಗಿಕ ಪುನರುಜ್ಜೀವನ’ ಯಿಂದ ಎನ್ಬಬಹುದಾದ ಈ ಕೆಲಸಗಳು ಕೊಟ್ಟಿ ಘಲೀತಾಂಶ ದೊಡ್ಡದೇ. ಅರ್ಥ ಎತ್ತೆ ವಿಸ್ತಾರದ ಚುಳ್ಳಿಕೆ ಮದಗದ ಸುತ್ತಲೂ ಇದ್ದ ಮೂವತ್ತು ಕುಟುಂಬಗಳಿಗೆ ಹಿಂದೆ ಬೇಳಿಗೆ ಕೊನೆಯ ಏರಡು ತಿಂಗಳ ಕಾಲ ಪಂಚಾಯತ್ತು ಟ್ರಾಕರು ನಿರು ಕೊಡಬೇಕಿತ್ತು. ಈಗ ಅಲ್ಲಿನ ಬಾಗಿಗಳಲ್ಲಿ ಕೊನೆಯವರೆಗೂ ನೀರಿರುತ್ತದೆ. ಅಲ್ಲಿನ ಚೆಕ್ಕ ಹಿಡುವಳಿದಾರರು ಈಗ ಜಾನುವಾರಿಗೆ ಹುಲ್ಲು, ತರಕಾರಿ ಇತ್ತುದಿ ಬೇಳಿದುಕೊಳ್ಳುತ್ತಲೂ ಇದ್ದಾರೆ’ ಎಂದು ಬೊಟ್ಟಿ ಮಾಡುತ್ತಾರೆ ಮಹೇಶ್.

ಬಹಳಷ್ಟು ಪಂಚಾಯತ್ತಗಳೂ ಈಗ ಮದಕರೊಳಗೆ ಬಾವಿ ತೋಡಿ ಕುವಿತ ನೀರು ಸರಬರಾಜಿಗೆ ಬಳಸಿಕೊಳ್ಳುತ್ತಿದೆ. ಇದಕ್ಕಿಂತ ಎಷ್ಟೂ